

ADC/2022-23/Misc.

May 02, 2022

Department of Corporate Services BSE Limited Phiroze Jeejeebhoy Towers Dalal Street, Fort Mumbai 400 001

Dear Sir/Madam

Sub: Newspaper Publication of Notice to the Shareholders of the Company on Transfer of Equity Shares of the Company to the Investor Education and Protection Fund (IEPF)

Ref: Scrip Code: 523411

Dear Sir/Madam

Please find attached, copy of the newspaper Publication of the Notice to the Shareholders of the Company on Transfer of Equity Shares of the Company to the Investor Education and Protection Fund (IEPF) that was published in English and Kannada newspaper on April 30, 2022.

This is for your information and record.

Thanking you,

Yours faithfully,
For ADC India Communications Limited

R. Ganesh

Company Secretary

R. Lam.

E-mail: support@adckcl.com, Website: www.adckcl.com

Axis Bank: Mixed bag in Q4 may delay re-rating

Brokerages to keep a watch on bank's performance in expanding RoE

New Delhi, 29 April

nares of Axis Bank plunged 6.5 per cent to ₹729 apiece on the BSE on Friday as lowerthan-expected growth in net interest income (NII), and a surprising margin compression in the fourth quarter of financial year 2021-22 (Q4FY22) worried the Street. In comparison, the benchmark S&P

BSE Sensex dipped just 0.8 per cent. "Axis Bank reported a mixed bag in Q4FY22. While net profit of ₹4,118 crore outperformed, driven by lower credit cost. NII undershot by growing just 1.9 per cent QoQ/17 per cent YoY, missing Bloomberg consensus by 3.5 per cent, and lagging HDFC Bank's 2 per cent and ICICI's 3 per cent," said analysts at Edelweiss Securities.

The analysts do not expect Axis Bank's valuation to catch up with peers in light of the NII undershoot, impending dilution to fund the Citi deal, and higher operating expenditure guidance.

Jefferies said though 17 per cent NII growth looks good, the sequential momentum was underwhelming because of the rise in cost of term deposits, which are a drag on net interest margins (NIMs) of 3.5 per cent, down 7 basis points YoY and 4 bps QoQ — lower than other large private banks.

Since Axis Bank's valuation has normalised at a discount to ICICI Bank, "we believe the next leg of rerating will be driven by expansion in return on equity (RoE). That, inturn, will be led by expansion in NIMs for which the bank needs to lower funding costs and improve vields a bit".

Analysts at JPMorgan said credit costs could run below normalised levels in FY23 with healthy the bank's asset quality and conservative provisioning. It said higher operation expenditure may offset the expansion levers provided by NIMs' in FY23.

(RoA) of 1.5 per cent is 60 bps lower opex in FY23E, Edelweiss Securities

ANALYSTS BACK STOCK

Brokerage/ Recommendation	Target price (in ₹)	Earnings revision
Jefferies: Buy	1,050	Change FY23/FY24 EPS by (192 bps) and 10 bps
JPMorgan: Neutral	880	Raise FY23/FY24 EPS by 10% and 7%
ICICI Securities: Buy	1,050	Cut PAT estimates for FY23/24 by 2% and 3%
MOFSL: Buy	930	No change
Edelweiss Securities: Buy	920	Cut EPS for FY23E/24 by 4% and 59%
Kotak Institutional Equities: Buy	960	Raise FY23/FY24 EPS by 2.3% and 16.9%
Course: Brokerage reports		



than larger private banks and this will likely remain a drag on valuations. NIM improvement would be a key driver for re-rating," it said, raising its FY23/24 earnings per share (EPS) esti- mates by 10 per cent and 7 per cent, respectively, driven by lower credit cost

Meanwhile, ICICI Securities said the key to a 16-18 per cent RoE trajectory will be an improvement in NIM, "with levers being asset mix change, deployment of excess liquidity, scale-up of low-cost deposits, and gradual decline in low-vielding RIDF investments".

However, it said elevated opex, limited immediate benefit from Citibank's consumer business acquisition, hit on net worth, and retention of an acquired credit card and deposit customer base are kev risks.

Highlighting the Axis Bank "Axis Bank's return on asset management's higher guidance for

said it expects Axis Bank to continue to trade at a discount to its rivals, also considering the NII miss and a likely dilution. "We are cutting EPS by 4 per cent and 59 per cent for FY23E/24E building in the Citi deal," it said.

Motilal Oswal Financial Services said the Axis Bank management has committed to meet its 18 per cent RoE target by FY25, but there is visibility of achieving 16.5 per cent at present. The brokerage said it expects the bank to deliver RoA and RoE of 1.6 per cent and 15.7 per cent, respectively, in FY24.

Axis Bank could move closer to its rivals on most operating metrics, said Kotak Institutional Equities, since growth is accelerating and in segments where the yields are higher, indicating that the operating profits could be the best-in-class in FY23.

The brokerage, however, highlighted two concerns: "Weakening operating metrics for all frontline banks, especially NIM, and merger with Citi as there is likely to be discussion on the integration from an HR-related perspective".

Emkay Global Financial Services said it retains its long-term 'buy' rating on the stock with a target price of ₹1,020, given the steady improvement in RoEs and reasonable valuation. "However, the bank's recent opex conundrum (risk of upward revision in cost/asset guidance for FY23) and the potential impact on core profitability in the near term will impact the stock's performance".

Maintain 10-15% allocation to gold

While inflation and war will provide support, rising interest rates may act as dampener

SARBAJEET K SEN

Gold has been volatile in recent weeks. After a sharp rally in March, after the Russian invasion of Ukraine, its price declined rapidly, falling to a two-month low of around ₹51,100 per 10 grammes on Wednesday. With Akshaya Tritiya round the corner (May 3), many investors will want to add the yellow metal to their portfolios. Here is the strategy they could follow, given its current uncertain outlook.

Inflation providing tailwind

The biggest tailwind for gold is worldwide inflation, which is likely to be persistent since it is the result of fractured supply chains, worsened by the war. Gold is a proven hedge against inflation.

"Gold tends to perform well in an inflationary environment. One can expect inflation to boost gold prices from time to time, despite a strong dollar," says Gnanasekar Thiagarajan, director, Commtrendz Research

Whether this will be sufficient to take gold past its March 2022 highs remains to be seen, he adds

Geopolitical tensions


Gold is a must-have asset when the financial markets are volatile. The Russia-Ukraine war is likely to keep markets on the boil.

"The uncertainty looming over the Russian-Ukraine war is



GoalBridge, a Sebi-registered

DECENT RETURNS SO FAR THIS YEAR Gold returns (%)



likely to provide some cushion to falling gold prices," says Nayak, founder.

MONEY

This war's positive impact on gold prices could last even after it ends. "Continued fighting and the resulting humanitarian and economic crises are hurting investor sentiment and keeping gold in demand Even after the conflict ends, we expect

investment advisor.

gold prices to reflect the risk premium as the geopolitical ripple effects of this war unfold. The economic sanctions against Russia will continue even after the war and will continue to put pressure on global energy and food supply chains, stimulating inflation and keeping gold relevant," says Chirag Mehta, chief investment Quantum officer, Management Company

Rising interest rates

However, rising interest rates in

the US and India are likely to exert a downward pull on gold prices. The US Federal Reserve (US Fed) has signalled multiple rate hikes this year to control

inflation. Other central banks are likely to follow suit.

Source: IBJA Compiled by *BS* Research Bureau

Experts, however, feel it is by no means certain that central banks will be able to follow up on their **YOUR** intent to hike rates.

"In theory, a hawkish Fed isn't good news for gold. But while the

Fed is currently emboldened by the resilience of the economy and the financial markets, its aggressiveness will be tested by a possible economic slowdown or stock market turbulence," says Mehta. According to him, any softening in the US Fed's current aggressive stance will be bullish for gold.

Thigarajan concurs. "Though the Fed has signalled aggressive rate hikes, it has also cautioned that its actions will be based on incoming data. If growth begins to suffer due to rate hikes, it could tone down its hawkishness," he says.

Adopt asset-allocation approach

Gold prices are likely to be dragged upward and downward in the coming days, making it difficult to predict their direction.

"Gold is likely to be in consolidation mode for some time owing to conflicting forces. Under-allocated investors should use price corrections to accumulate gold and raise their allocation to 10-15 per cent of their portfolio. Those who already have this level of exposure should stay put and not go overboard," says Mehta.

He emphasised that gold must be present in every portfolio, given its ability to act as a portfolio diversifier, source of liquidity, and preserver of purchasing power.

Nayak, too, believes that there should be a limited exposure. "The sole intent of adding gold to your portfolio should be diversification. It can provide a hedge against economic turmoil. Its minimal correlation with debt and equity helps support the portfolio when these asset classes are not doing well."

Investors having at least an eight-year horizon should take exposure to gold via sovereign gold bonds. Those who have a shorter horizon should invest via gold exchange-traded funds and mutual funds.

Rainbow Children's Medicare IPO subscribed 12.4x

SUNDAR SETHURAMAN

Mumbai, 29 April

The initial public offering (IPO) of Rainbow Children's Medicare, a multi-speciality pediatric hospital chain, saw 12.4 times (x) more demand than shares on offer.

The institutional investor portion of the issue was subscribed 38.9x, high net-worth individual portion garnered 3.73x subscription, and the retail portion was subscribed 1.4x. The institutional demand for both the IPOs

of Rainbow Medicare and Campus Activewear, which closed this week, have been strong. Experts say this is a healthy sign for LIC's IPO, which is scheduled to open next week. Hyderabad-based Rainbow Medicare

raised ₹280 crore from the IPO. The issue also consisted of secondary share sale worth ₹1.300 crore.

At ₹542 per share — the top-end of the price band — the company will have a market cap of ₹5,501 crore on a post-diluted basis. The issue was priced at 43 times the company's trailing 12-month (December 2021) earnings.

Analysts said this was attractive compared to peers such as Apollo Hospital Enterprise and Fortis Healthcare, which are trading at price-to-earnings multiples of 77x and 57x, respectively.

Anjani Portland Cement Limited

NOTICE OF LOSS OF SHARE CERTIFICATES Notice is hereby given that the following share certificates issued by the Company have beer reported to be lost/misplaced and the registered holder thereof has applied to the Company for

reported to be lost misplaced and the registered floider thereof has applied to the company										
the issue of duplicate share certificates.										
S.No.	Folio No(s)	Name	Certificate Nos.		Distincti	No. of				
			From	То	From	То	Shares			
1	0019857	Maremalla Venkata Ashok Kumar	54878	54879	5487701	5487900	200			
The Public are hereby cautioned against purchasing or dealing in any way with the above share certificates. Any person(s) who has/have any claim(s) in respect of the said share certificates should lodge such claim(s) with the Company at its Registered office at the address given above within 15 days of publication of this notice, after which no claim will be										

For Anjani Portland Cement Ltd. Company Secretary and Compliance Officer

ADC India Communications Ltd.

CIN: L32209KA1988PLC009313

Read Office: No 10C, 2nd Phase, 1st Main, Peenva Industrial Area Bangalore - 560058 Tel:+91 80 28396102/28396291 Email: support@adckcl.com Website: www.adckcl.com

NOTICE TO SHAREHOLDERS

Transfer of Equity Shares of the Company to Investor Education and Protection Fund (IEPF) This Notice is published pursuant to the provisions of Investor Education and

Protection Fund Authority (Accounting, Audit, Transfer and Refund) Rules, 2016, as amended from time to time ("the Rules") In terms of the provisions of Section 124(6) of the Companies Act, 2013 read with

the said Rules, the Company is required to transfer such shares corresponding to the Final Dividend declared for the financial year 2014-15 which remained unclaimed for seven consecutive years to Investor Education and Protection Fund (IEPF) on August 02, 2022. Complying with the requirements set out in the said Rules, the Company shall through its Registrar and Share Transfer Agent, M/s. KFin Technologies Limited, sent individual communication to the concerned shareholders whose shares are liable to be transferred to IEPF for taking appropriate action.

Details of shareholders whose shares are due for transfer to IEPF will be made available on the Company's website at www.adckcl.com. Shareholders are requested to refer to the section Investor Relations/unclaimed Dividend Details/IEPF on the website to verify the details of uncashed dividends and shares liable to be transferred to IEPE

Shareholders holding shares in physical form and whose shares are liable to be transferred to IEPF may note that the Company would be issuing duplicate share certificates in lieu of the original held by them for transfer of shares to IEPF as per the said Rules and upon such issue, the original share certificates which are registered in their name will stand automatically cancelled and become nonnegotiable. The shareholders may further note that the details uploaded by the Company on its website shall be deemed adequate notice in respect of issue of duplicate share certificates by the Company for transfer of physical shares to IEPF pursuant to the said Rules. In case of shares held in Demat Form, the transfer would be affected by issuance of necessary instruction to the depository to transfer the shares directly to IEPF.

In case the Company / M/s.KFin Technologies Limited does not receive any communication from the concerned shareholders to claim the unclaimed dividends by July 31, 2022, the Company shall with a view to comply with the requirements of the said Rules, transfer the shares to IEPF as per the procedure stipulated in the said Rules without any further notice to the shareholders. The shareholders may note that once the unclaimed dividend amount and shares are transferred to the IEPF no claim shall lie against the Company in respect thereof pursuant to the said Rules. The concerned shareholders are further requested to note that all future benefits arising on such shares would also be

Shareholders may note that both the unclaimed dividend and corresponding shares transferred to the IEPF including all benefits accruing on such shares, if any, can be claimed back from the IEPF Authority by making an application in the prescribed Form IEPF-5 online and sending the physical copy of the requisite documents enumerated in the Form IEPF-5 to the Nodal Officer of the Company.

For any queries on the above matter, concerned shareholders are requested to contact the Company's Registrar and Share Transfer Agent, KFin Technologies Limited, Selenium Tower B, Plot No. 31 & 32, Financial District, Nanakramguda, Serilingampally Mandal, Hyderabad-500032, Telangana, Toll Free No. 1800-309-4001; Email: einward.ris@kfintech.com.

Place: Bangalore

Date: April 30, 2022

For ADC India Communications Ltd

R.Ganesh

Company Secretary

Place: Chennai

Date: April 29, 2022

COMFORT FINCAP LIMITED CIN: L65923WB1982PLC035441

Registered Office: 22, Camac Street, Block 19, Kolkata-700016, West Bengal; Corporate Office: A-301, Hetal Arch, S.V.Road, Malad (West), Mumbai-400064;

Phone No.: 022-6894-8500/08/09, Fax: 022-2889-2527; Email: info@comfortfincap.com; Website: www.comfortfincap.com EXTRACT OF AUDITED FINANCIAL RESULTS FOR THE QUARTER AND YEAR ENDED MARCH 31, 2022

	(Rs. in Lakh, except EPS									
	Particulars	Standalone				Consolidated				
SI. No.		Quarter Ended 31.03.2022 Audited	Year Ended 31.03.2022 Audited	Corresponding Quarter Ended 31.03.2021 Audited	Year ended	Quarter Ended	Year Ended 31.03.2022 Audited	Corresponding Quarter Ended 31.03.2021 Audited	Year ended	
1	Total Income from Operations	345.40	1250.21	263.65	1113.78	345.40	1250.21	263.65	1113.78	
2	Net Profit / (Loss) for the period (before Tax and Exceptional items)	109.38	619.90	2.03	558.00	109.38	619.90	2.03	558.00	
3	Net Profit / (Loss) for the period before Tax, (after Exceptional items)	109.38	619.90	2.03	558.00	109.38	619.90	2.03	558.00	
4	Net Profit / (Loss) for the period after tax, (after Exceptional items)	61.51	442.44	-33.55	418.00	61.51	442.44	-33.55	418.00	
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	61.51	442.44	-33.55	418.00	61.48	442.40	-33.55	418.01	
6	Equity Share Capital (Face Value Rs.10/-Each)	1,085.13	1,085.13	1,085.13	1,085.13	1,085.13	1,085.13	1,085.13	1,085.13	
7	Reserves (excluding revaluation reserve as shown in the Audited Balance Sheet of the previous year)		3431.81		2989.37		3434.82		2992.42	
8	Earnings per Share (Basic and diluted) * before and after extraordinary items	0.57*	4.08	-0.31*	3.85	0.57*	4.08	-0.31*	3.85	

Note: The above is an extract of the detailed format of Audited Financial Results filed with the Stock Exchange under Regulation 33 of the SEBI (Listing Obligation and Disclosure Requirements) Regulations, 2015. The full format of the Audited Financial Results are available on the stock exchange website at www.bseindia.com and also on the Company's website at www.comfortfincap.com.

For and on behalf of the Board of Directors o Ankur Agrawa

DIN: 06408167

Place: Mumbai Date: April 29, 2022

🕸 Indian Overseas Bank

Information Technology Department Central Office: 763, ANNA SALAI, CHENNAI-600002 Indian Overseas bank (IOB) invites bids for the following GOVERNMENT E-MARKET TENDER-DEDUPLICATION SOLUTION NEGATIVE LIST SCREENING CUSTOMER RISK ASSESSMENT ALONG WITH C KYC- BID NO. 2003

The Tender document for the above tender available in bank's e-tendering website www.gem.gov.in and www.iob.in. For Tender details and future amendments, if any, keep referring to the following website www.gem.gov.in

GEM/2022/B/2140422 DATED: 28-04-2022

1 Indian Overseas Bank

Information Technology Department Central Office: 763, ANNA SALAI, CHENNAI-600002 Indian Overseas bank (IOB) invites bids for the following REQUEST FOR PROPOSAL SUPPLY,
IMPLEMENTATION AND MAINTENANCE OF
SUPPLY CHAIN FINANCE SOLUTION RFP REFERENCE NUMBER:
RFP/ITD/001/22-23 DATED 27.04.2022

The RFP document for the above tender is available in bank's e-tendering website https://iobtenders auctiontiger.net & www.iob.in. For RFP details and future amendments, if any, keep referring to the following website https://iobtenders.auction

NOTICE



Managing Director

NOTICE is hereby given that Pursuant to Regulation 59 of SEBI (Mutual Funds) Regulations, 1996, the unaudited half-yearly financial results of the schemes of the Kotak Mahindra Mutual Fund for the half year ended March 31, 2022 is hosted on the website of the Kotak Mahindra Mutual Fund viz. kotakmf.com

For Kotak Mahindra Asset Management Company Limited Investment Manager - Kotak Mahindra Mutual Fund

Mumbai April 29, 2022 Nilesh Shah

Any queries / clarifications in this regard may be addressed to: Kotak Mahindra Asset Management Company Limited CIN: U65991MH1994PLC080009 (Investment Manager for Kotak Mahindra Mutual Fund) 6th Floor, Kotak Towers, Building No. 21, Infinity Park, Off: Western Express Highway, Goregaon - Mulund Link Road, Malad (East), Mumbai 400097.

Phone Number: +91-44-40229101 / 1800 309 1490 • Email: mutual@kotak.com • Website: www.kotakmf.com

Mutual Fund investments are subject to market risks, read all scheme related documents carefully

Shriram City Union Finance Limited CIN: L65191TN1986PLC012840

Regd Office: No: 123, Angappa Naickan Street, Chennai - 600 001. Ph: +91 44 2534 1431 Website: www.shriramcity.in Email: sect@shriramcity.in Extract of Statement of Audited Financial Results for the Quarter a



		(₹ in Lacs) STANDALONE CONSOLIDATED									
3.	PARTICULARS	Quarter ended			Year ended		Quarter ended			Year ended	
Vo.		March 31, 2022 (Audited)	December 31, 2021 (Unaudited)	March 31, 2021 (Audited)	March 31, 2022 (Audited)	March 31, 2021 (Audited)	March 31, 2022 (Audited)	December 31, 2021 (Unaudited)	March 31, 2021 (Audited)	March 31, 2022 (Audited)	March 31, 2021 (Audited)
1	Total Income	1,75,074	1,70,152	1,48,561	6,53,039	5,73,844	1,90,122	1,85,039	1,59,730	7,07,749	6,16,188
2	Net Profit for the period (before Tax, Exceptional and/or Extraordinary items)	41,819	38,729	38,780	1,46,124	1,38,939	45,055	41,962	40,402	1,56,860	1,47,801
3	Net Profit for the period before Tax (after Exceptional and/or Extraordinary items)	41,819	38,729	38,780	1,46,124	1,38,939	45,055	41,962	40,402	1,56,860	1,47,801
4	Net Profit for the period after Tax (after Exceptional and/or Extraordinary items)	30,344	29,250	28,208	1,08,619	1,01,094	32,749	31,507	29,828	1,16,475	1,07,772
5	Total Comprehensive Income for the period (Comprising Profit for the period (after tax) and other comprehensive Income (after tax))	28,425	30,195	29,054	1,06,837	1,02,409	30,845	32,456	30,679	1,14,707	1,09,089
6	Equity Share Capital	6,663	6,633	6,601	6,663	6,601	6,663	6,633	6,601	6,663	6,601
7	Reserves as shown in the Audited Balance Sheet of the previous year				8,90,585	8,05,252				9,21,182	8,32,153
8	Earnings Per Share in (of ₹ 10/- each) (for continuing & discontinued operations)										
	1. Basic (₹) :	45.69	44.21	42.73	164.16	153.16	48.81	46.97	44.70	174.07	161.13
	2. Diluted (₹):	45.68	43.98	42.50	163.17	152.81	48.80	46.73	44.45	173.02	160.76

Regulations, 2015. The full format of the Quarterly and Annual Financial Results and the notes thereto are available at www.shriramcity.in, www.bseindia.com and www.nseindia.com.

For Shriram City Union Finance Limited

Yalamati Srinivasa Chakravarti Managing Director & CEO DIN: 00052308

ನಾಲೆ ನಂದಿಗಿರಿಧಾಮ ಸ್ವಚ್ಛವಾ ಅಭಯಾನ ದಅತಯುವಕರಹತ್ಯೆ: ಸಚಿವರ ತಟಸ್ಥ ನೀತಿ ಜ.ಪಿ. ಅಕೆ

ಚಿಕ್ಕಬಳ್ಳಾಪುರ: ಏ . 30-ಜಿಲ್ಲೆಯ ಸುಪ್ರಸಿದ್ದ ನಂದಿಗಿರಿಧಾಮದಲ್ಲಿ ಮೇ.1 ರಂದು ಬೃಹತ್ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಂಡಿದ್ದು, 400 ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಸ್ವಯಂಸೇವಕರು ಈ ಸ್ವಚ್ಚತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಗಿರಿಧಾಮದ ನೈರ್ಮಲ್ಯೀಕರಣಕ್ಕೆ ಸಹಕರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ನಂದಿಗಿರಿಧಾಮದಲ್ಲಿ ಮೇ.1 ರಂದು ಜಿಲ್ಲಾಡಳಿತ ಹಮ್ಮಿಕೊಂಡಿರುವ ಸ್ವಚ್ಚತಾ ಅಭಿಯಾನಕ್ಕೆ ಪೂರಕವಾಗಿ ಶುಕ್ರವಾರ ಪೂರ್ವ ಸಿದ್ದತಾ ಸಭೆಯನ್ನು ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಚ್ಚತಾ ಅಭಿಯಾನದಲ್ಲಿ 400 ಕ್ಕೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಸಕ್ರಿಯವಾಗಿ



ಗಿರಿಧಾಮದ ನೈರ್ಮಲ್ಪೀಕರಣಕ್ಕೆ ಸಾಕಿಯಾಗಲಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕಂದಾಯ ಬೆಂಗಳೂರು ವಿಭಾಗದ ಆಯುಕ್ತರು ಸ್ವಚ್ಛತಾ ಕಾರ್ಯಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಮಟದ ಪ್ರವಾಸಿತಾಣ ಎಂಬ ಹೆಗ್ಗಳಿಕೆಗೆ

ನಂದಿಗಿರಿಧಾಮ ಸಸ್ಯ ಜೀವವೈವಿಧ್ಯತೆಗೆ ಹೆಸರಾಗಿದೆ. ಗಿರಿಧಾಮದಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಜಿಲ್ಲಾಡಳಿತ ಹೆಚ್ಚಿನ ಒತ್ತು ನೀಡಿದೆ ನಂದಿಗಿರಿಧಾಮಕ್ಕೆ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲು ರೋಪ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಗಿರಿಧಾಮದಲ್ಲಿ ಈಗಾಗಲೇ 100 ಸೋಲಾರ್ ದೀಪಗಳನ್ನು

ಅಳವಡಿಸಲಾಗಿದೆ. ಜೊತೆಗೆ ಐದು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲು ಮತ್ತು ಶೌಚಾಲಯಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.

ಗಿರಿಧಾಮದಲ್ಲಿರುವ ನೆಹರು ನಿಲಯದ ಮುಂಭಾಗದಲ್ಲಿ ಸುಮಾರು 250-300 ಆಸನಗಳ ಸಾಮರ್ಥ್ಯದ ವಿಚಾರ ಸಂಕಿರಣ ಭವನವೊಂದನ್ನು ಮರ ಮತ್ತು ಗಾಜನ್ನು ಬಳಸಿ ಆಕರ್ಷಕವಾಗಿ ನಿರ್ಮಿಸಲು ಉದ್ದೇಶಿಸಿದ್ದು, ಎರಡು ಮೂರು ತಿಂಗಳಲ್ಲಿ ಈ ಭವನ ಸಿದ್ದವಾಗುವ ನಿರೀಕ್ಷೆ ಇದೆ. ಈ ಆಕರ್ಷಕ ಭವನ ಕಾರ್ಪೋರೇಟ್ ವಿಚಾರಸಂಕಿರಣಗಳು, ಸಭೆಗಳಿಗೆ ಪೂರಕವಾಗಿರಲಿದ್ದು, ಗಿರಿಧಾಮದ ಆದಾಯ ಮತ್ತು ಸೌಂದರ್ಯದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಸಂತಾನ ಭಾಗ್ಯ ಇರುವವರು

ಹಾಗೂ ಮಕ್ಕಳಿಗೆ ಯಾವುದೇ

ಸಾಂಕ್ರಾಮಿಕ ರೋಗಗಳು ಬರದಂತೆ

ದೇವರಿಗೆ ಹರಕೆ ಮಾಡಿಕೊಂಡರು.

ಗುಬ್ಬಿ, ಏ. 30- ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಸಹ ದಲಿತ ಯುವಕರ ಹತ್ಯೆಯಂತಹ

ಅಮಾನವೀಯ ಕೃತ್ಯ ನಡೆದಿದೆ. ಗೃಹ ಸಚಿವ ಅರಗ ಜ್ಲಾನೇಂದ್ರ ಜಿಲ್ಲಾ ಸಚಿವರು ಎಂಬುದನ್ನೇ ಮರೆತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ.

ಪೆದ್ದನಹಳ್ಳಿ ತಾಲ್ಲೂಕಿನ ಗ್ರಾಮದಲ್ಲಿ ಹತ್ಯೆಗೀಡಾದ ಗಿರೀಶ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ರನ ಹೇಳಿದ ಅವರು, ಪೊಲೀಸ್ ಇಲಾಖೆಯ ಇತ್ತೀಚಿನ ವಿದ್ಯಮಾನ ಅಚ್ಚರಿ ತಂದಿದೆ. ದಲಿತ ವಿರೋಧಿತನ ಮಟ್ಟ ಹಾಕಿ ನ್ಯಾಯ ಒದಗಿಸುವ ಕೆಲಸವನ್ನು ಗೃಹ ಇಲಾಖೆ ಮಾಡಬೇಕು ಎಂದು ಒತ್ತಾಯಿಸಿದರು.

ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದ ಈ ಹತ್ಯಾಕಾಂಡದ ಬಗ್ಗೆ ಬೇಜವಾಬ್ದಾರಿತನ ಪ್ರದರ್ಶಿಸದೆ ನ್ಯಾಯಯುತ ತನಿಖೆ ನಡೆಯಬೇಕು. ಈಗಾಗಲೇ 20ಕ್ಕೂ ಅಧಿಕ ಮಂದಿ ಆರೋಪಿಗಳ ಬಂಧನವಾಗಿದೆ ಎಂದರು.

ಕೂಲಿ ಮಾಡಿ ಜೀವನ ಸಾಗಿಸುವ ಗಿರೀಶ್ ಎಂಬ ಇಬ್ಬರು ದಲಿತ ಯುವಕರ ಕೊಲೆಯ ಸಂಚು ಹೊರ ತರಬೇಕಿದೆ ಎಂದ ಅವರು, ಈ ಕೊಲೆ ಪ್ರಕರಣದ ಮೂಲ ಕಾರಣಕರ್ತರ ಹೆಸರು ಬಯಲಾಗಬೇಕು ಎಂದು

<u> ಓದುಗರ ಗಮನಕ್ಕೆ</u>

|ಜಾಹೀರಾತುಗಳು ವಿಶ್ರಾಸಮೂರ್ಣವೇ

ಆದರೂ ಅವುಗಳಲ್ಲಿನ ಮಾಹಿತಿ

|ವಸುಲೋಪ–ದೋಷ,ಗುಣಮಟ

ಜಾಹೀರಾತುದಾರ ರೊಡನೆಯೇ

ವ್ಯವಹರಿಸಬೇಕಾಗುತ್ತದೆ, ಆದಕ್ಕೆ

ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ

ಸಹಕಾರ ಸಂಘಗಳ ಜಂಟಿ

ಕ.ರಾ.ಸ. ಅಪೆಕ್ ಬ್ಯಾಂಕ್ ನಿ., ಬೆಂಗಳೂರು

ನಂ. 1, ಹಳೇ ಕಟ್ಟಡ, 4ನೇ ಮಹಡಿ, ಪಂಪಮಹಾಕ್ಯ

ರಸ್ತೆ, ಚಾಮರಾಜಪೇಟೆ, ಬೆಂಗಳೂರು–560018

ದಾವಾ ಸಂಖ್ಯೆ: ಜೆಆರ್ಡಿ/ಎಎಕ್ಬಿ/29/2021-22

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ

ಶೀ ಆನಂದ್ ಎಸ್., ಬಿನ್ ಶೀ ಸುಬ್ಬ

ನಂ. 1973, ಅಂಜನಾದ್ರಿ ನಿಲಯ, 20ನೆ

ಅಡ್ಡರಸ್ತೆ, "ಸಿ" ಬ್ಲಾಕ್, ಸಹಕಾರನಗರ

ಶ್ರೀ ಆನಂದ್ ಎಸ್., ಉಪನ್ಯಾಸಕರು

ಸ್ರತಂತ್ರ ಸರ್ಕಾರಿ ಪದವಿ ಪೂರ್ವ

ಕಾಲೇಜು, ಕೊಟ್ಟಾಲದಿನ್ನೆ, ಹೊಸೂರು

ಶ್ರೀ ರಮೇಶ್ ಬಾಬು ಹೆಚ್., ಬಿನ್

ಯ, ಹೆಚ್.. ಪಾಟ್

ಬ್ಲಾಕ್, ಡಿ.ಎಕ್, ಮ್ಯಾಕ ಅಪಾರ್ಟ್ ಮೆಂಟ್, ಬಿ.ಎಂ.ಎಸ್.ಐ.೬

ನಾಗೇನಹಳ

ಉಭಯ

ಮೂಲಕ

ಗೌರಿಬಿದನೂರು. ಬೆಂಗಳೂರು-561210.

ಯಲಹಂಕ, ಬೆಂಗಳೂರು-560060.

ಶ್ರೀ ರಮೇಶ್ ಬಾಬು ಹೆಚ್., ಉಪನ್ರಾಸಕರು

ಸ್ತತಂತ್ರ ಸರ್ಕಾರಿ ಪದವಿ ಪೂರ್ವ ಕಾಲೇಜ

ಕೊಟ್ಟಾಲದಿನ್ನೆ, ಹೊಸೂರು, ಗೌರಿಬಿದನೂರು

ಪತ್ರಿಕಾ ಪ್ರಕಟಣೆ ಮೂಲಕ ನೋಟೀಸ್

ವಿಚಾರಣೆಗಾಗಿ

ನೋಟೀಸು ನೀಡಲಾಗಿದ್ದು, **ಪತಿವಾದಿ–2ರವರಿ**ಗ

ನೀಡಿದ್ದ ಆರ್.ಪಿ.ಎ.ಡಿ "ನೋಟೀಸು ಹಾಗೂ

ಯದ್ದಾಂ ನೋಟೀಸು ಜಾರಿಯಾಗದೇ ವಾಪಸ್ತ

ಸವರಿಗೆ ಈ ಪತ್ರಿಕಾ ಪ್ರಕಟಣೆ ಮೂಲ

ತಿಳಿಯಪಡಿಸುವುದೇನೆಂದರೆ**,** ಈ ದಾವೆಯ

ರಂದು **ಬೆಳಗ್ಗೆ 11:00 ಗಂಟೆ**ಗೆ ಮೇಲ್ಕಂಡ

ಿ ವಿಷಯದಲ್ಲಿ ನಿಮ್ಮ ಹೇಳಿಕೆ ಏನಾದರು

ಇದ್ದಲ್ಲಿ ಸಂಬಂಧಪಟ್ಟ ದಾಖಲೆಗಳು

ಸಾಕ್ಷಿಗಳೊಂದಿಗೆ ಖುದ್ದಾಗಿ ಹಾಜರಾ

ವಾಜರಾಗಲು ವಿಫಲರಾದಲಿ

ಮೊಹರಿನೊಂದಿಗೆ ಕೊಡಲಟ್ಟದೆ.

ಮ್ಮನ್ನು ಸಂರಕ್ಷಿಸಿಕೊಳ್ಳಲು ಅಂತಿಮ ಅವಕಾ

ಏಕಪಕ್ಷೀಯ ಎಂಬುದಾಗಿ ಪರಿಗಣಿಸಿ, ನಿವ

|ಗೈರು ⁻⁻ಹಾಜರಿಯಲ್ಲಿ ಪ್ರಕರಣವನ್ನು ಅರ್ಹತೆಗೆ

ನುಗುಣವಾಗಿ ಇತ್ತರ್ಥಪಡಿಸಲಾಗುವುದು.

ದಿನಾಂಕ: 19.04.2022ರಂದು ನ್ಯಾಯಾಲಯ

ಸಹಕಾರ ಸಂಘಗಳ ಅಪರ ನಿಬಂಧಕರು (ಅಧಿಕ ಪ್ರಭಾ**ರ**

ಸಹಕಾರ ಸಂಘಗಳ ಜಂಟಿ ನಿಬಂಧಕರ

ನ್ಯಾಯಾಲಯ (ನಿ.441)

ಕ.ರಾ.ಸ. ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು-18

ಸಂ: ಕರಾಮಾಅ&ಮಾನಿನಿ.ವ್ಯನಿ.ಸತೋನಿ1/02/2022–23

ಇ–ಮೇಲ್ : ksmdmc@gmail.com.

ವಾ.ಸಾ.ಸಂ.ಇ/ವಾಪ/341/ಶಿರಡಿಸಾಯಿ/2022-23

ಆದುದರಿಂದ **ಪ್ರತಿವಾದಿ**–2

ದಿನಾಂಕ: 10.05.2022

ಅಂದು ವಿಚಾರಣೆಗ

ನಿಮನ

ನಡೆಸಲಿರುವುದರಿಂದ

ಆರ್.ಪಿ.ಎ.ಡಿ

ಆರ್.ಟಿ. ನಗರ ಶಾಖೆ, ಬೆಂಗಳೂರು.

ಬೆಂಗಳೂರು-560092.

107, "బి"

ಕಾಲೇಜಿನ ಎದುರು,

ಬೆಂಗಳೂರು-561210.

ದಾವೆಯು

ಪಕಗಾರರಿಗೆ

ುಚಾರಣೆಯನ್ನು

ಒಂದು ವೇಳೆ,

ಶಾಖಾ ವ್ಯವಸ್ಥಾಪಕರು,

ಪತಿವಾದಿಗಳು:

-ಜಾಹೀರಾತು ವ್ಯವಸ್ಥಾಪಕರು

<u>ಂದಕರ ನ್ಯಾಯಾಲಯ (ನಿ.441)</u>

ಪ್ರಕಟವಾಗುವ

ಸಾರ್ವಜನಿಕರು

ಕುರಿತು

ಪತ್ರಿಕೆಯಲ್ಲಿ

ಮುಂತಾದವುಗಳ

ಆಗ್ರಹಿಸಿದರು. ರಾಜ್ಯದ ಅನೇಕ ಕಡೆ ಜಾತಿ ಮಧ್ಯೆ ಕಲಹ ನಡೆದು ಈ ಪೈಕಿ ದಲಿತರ ವಿರುದ್ಧವೇ ಹೆಚ್ಚು ಶೋಷಣೆ ನಡೆದಿದೆ. ಈ ಪ್ರಕರಣದಲ್ಲಿ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ನರಸಿಂಹಯ್ಯ ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಮುಖಂಡರಾದ ಕೆ.ಆರ್.

IN THE COURT OF THE IV ADDITIONAL DISTRICT JUDGE OF COIMBATORE M.C.O.P. NO. 1486/2019 1. Tmt. Mani & 2 others

-Vs-

S/o. P.Janarthanan Reddy, No. 154/4, Rajarajeshwari Nilaya, Horamavu Main Road, 1st Cross. Banasawadi Outer, Bangalore-560043 ...2nd Responden

NOTICE TO 2nd RESPONDENT Please take notice that the petitioners have filed the above M.C.O.P. against you and 2 other in M.C.O.P. No.1486/2019 and same is posted for your appearance on 10.06.2022. Hence you are called to be present before the Hon'ble IV Additional District Court, Coimbatore on 10.06.2022 at 10.30 A.M. either in person or through pleader failing which the case will be decided **ADVOCATE**

V. CHITTI BABU, B.A., B.L ADVOCATE (MS No. 1430/2002) D.No.4-A1, Ground Floor, Kovai Towe 2nd Street, Gopalapuram, Coimbatore-18 Cell: 98422 90467

ಸಹಕಾರ ಸಂಘಗಳ ಜಂಟಿ ನಿಬಂಧಕರ ನ್ಯಾಯಾಲಯ (ನಿ.441) ಕ.ರಾ.ಸ. ಅಪೆಕ್ ಬ್ಯಾಂಕ್ ನಿ., ಬೆಂಗಳೂರು ೂ ರ ನಂ. 1, ಹಳೇ ಕಟ್ಟಡ, 4ನೇ ಮಹಡಿ, ಪಂಪಮ

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ ಆರ್.ಟಿ. ನಗರ ಶಾಖೆ, ಬೆಂಗಳೂರು ಪತಿವಾದಿಗಳು:

, . **ಶೀ ನರಸಿಂಹ ಬಿ.,** ಬಿನ್ ಶ್ರೀ ಬಜ್ಜಪ್ಪ, ನಂ 3, ಬೋರ್ ಬ್ಯಾಂಕ್ ರಸ್ತೆ, 1ನೇ ಅಡ್ಡರಸ ಎನ್.ಸಿ. ಕಾಲೋನಿ, ಬೆನ್ನನ್ ಟೌನ್ ಬೆಂಗಳೂರು-560050.

ಶೀ ನರಸಿಂಹ ಬಿ.. ಪೌರ ಕಾರ್ಮಿಕ. ಬಹತ _____ ಬೆಂಗಳೂರು ಮಹಾನಗರ ಪಾಲಿಕೆ, ಮಾರುತಿ ಸೇವಾನಗರ. ಉಪವಿಬಾಗ. ಎನ್.ಆ ಸ್ತ್ವೇರ್, ಬೆಂಗಳೂರು–560002.

. **ಶ್ರೀ ಶ್ರೀನಿವಾಸಲು ಸಿ.,** ಬಿನ್ ಶ್ರೀ ಚಿನ್ನಕೊಂಡ ನಂ. 1/35, ಹೆಣ್ಣೂರ್ ಮುಖ್ಯರಸ್ತೆ, ಜ್ಯೋತಿ ಶಾಲೆ ಎದುರು, ಕಚಕೋರನಹಳ್ಳಿ, ಸೇಂಟ ಥಾಮಸ್ ಟೌನ್, ಬೆಂಗಳೂರು-560084.

ಶ್ರೀ ಶ್ರೀನಿವಾಸಲು ಸಿ., ಪೌರ ಕಾರ್ಮಿಕ ___ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾರುತಿ ಸೇವಾನಗರ, ಉಪವಿಭಾಗ ಎನ್.ಆರ್. ಸ್ಕ್ವೇರ್, ಬೆಂಗಳೂರು-560002

|ಪತ್ರಿಕಾ ಪ್ರಕಟಣೆ ಮೂಲಕ ನೋಟೀಸ್ _____ ದಿಯು, ಪ್ರತಿವಾದಿಗಳ ವಿರುದ್ಧ ಹೂಡಿದ ವಿಚಾರಣೆಗಾಗಿ ಉಬಂ ಆರ್.ಪಿ.ಎ.ಡಿ ಪಕಗಾರರಿಗೆ __ ೋಟೀಸು ನೀಡಲಾಗಿದ್ದು, **ಪ್ರತಿವಾದಿ–2 ರವರಿ**ಗ ುಡಿದ್ದ ಆರ್.ಪಿ.ಎ.ಡಿ ನೋಟೀಸು ಹಾಗೂ ಮುದ್ದಾಂ ನೋಟೀಸು ಜಾರಿಯಾಗದೇ ವಾಪಸ ಬಂದಿರುತ್ತದೆ. ಆದುದರಿಂದ **ಪ್ರತಿವಾದಿ–2 ರವರಿಗೆ -**ಈ ಪತ್ರಿಕಾ ಪ್ರಕಟಣೆ - ಮೂಲಕ ತಿಳಿಯಪಡಿಸುವುದೇನೆಂದರೆ, ಈ ದಾವೆಯ)ಚಾರಣೆಯನು, ದಿನಾಂಕ: ರಂದು **ಬೆಳಗ್ಗೆ 11:00 ಗಂಟೆ**ಗೆ ಮೇಲ್ತಂಡ ನ್ಯಾಯಾಲಯದಲಿ ನಡೆಸಲಿರುವುದರಿಂ ಈ ವಿಷಯದಲ್ಲಿ ನಿಮ್ಮ ಹೇಳಿಕೆ ಏನಾದರೂ ಇದ್ದಲ್ಲಿ ಸಂಬಂಧಪಟ್ಟ ದಾಖಲೆಗಳು ಸಾಕಿಗಳೊಂದಿಗೆ ಖುದ್ದಾಗಿ ್ಲ್ಲ ಶ್ಜನ್ನು ಸಂರಕ್ಷಿಸಿಕೊಳ್ಳಲು ಅಂತಿಮ ಅವಕಾಃ

ಕಲಿಸಲಾಗಿದೆ. .oದು ವೇಳೆ, ಅಂದು ವಿಚಾರಣೆ_{ಗೆ} ಹಾಜರಾಗಲು ವಿಫಲರಾದಲ್ಲಿ ನಿಮ್ಮನ ಏಕಪಕ್ಷೀಯ ಎಂಬುದಾಗಿ ಪರಿಗಣಿಸಿ, ನಿವ ಗೈರು ಹಾಜರಿಯಲ್ಲಿ ಪ್ರಕರಣವನ್ನು ಅರ್ಹತೆಗೆ ಅನುಗುಣವಾಗಿ ಇತ್ವರ್ಥಪಡಿಸಲಾಗುವುದು. **ದಿನಾಂಕ: 19.04.2022**ರಂದು ನ್ಯಾಯಾಲಯ

ಮೊಹರಿನೊಂದಿಗೆ ಕೊಡಲಟ್ಟಿದೆ. ಸಹಕಾರ ಸಂಪಗಳ ಅಪರ ನಿಬಂಧಕರು (ಅಧಿಕ ಪಭಾರ ಸಹಕಾರ ಸಂಘಗಳ ಜಂಟಿ ನಿಬಂಧಕರ

ಕ.ರಾ.ಸ. ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು-18

ಸಹಿ/-

ಮಾವು ಅಭಿವೃದ್ಧಿ ನಿಗಮ ಬೆಂ.

ವ್ಯವಸ್ಥಾಪಕ ನಿರ್ದೇಶಕರು

ದಿನಾಂಕ: 28.04.2022

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ.) (ಕರ್ನಾಟಕ ಸರ್ಕಾರದ ಒಂದು ಉದ್ಯಮ) 'ಎಫ್' ಬ್ಲಾಕ್, 2ನೇ ಮಹಡಿ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು-560009

ಅಲ್ಪಾವಧಿ ಟೆಂಡರ್ ಪ್ರಕಟಣೆ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ.) ವತಿಯಿಂದ

ಲಾಲ್ ಬಾಗ್, ಬೆಂಗಳೂರು ನಲ್ಲಿ ರಾಜ್ಯ ಮಟ್ಟದ ಮಾವು ಮೇಳ–2022ನು ಆಯೋಜಿಸಲು ತಾತ್ತಾಲಿಕ ಮಳಿಗೆಗಳ ನಿರ್ಮಾಣ ಹಾಗೂ ಇತರೆ ಮೂಲಭೂತ

ಸೌಕರ್ಯಗಳನ್ನು ಬಾಡಿಗೆ ಆಧಾರದ ಮೇಲೆ ಸೇವೆ ಒದಗಿಸಲು ಅರ್ಹ ಸಂಸ್ಥೆಗಳಿಂದ

ವಿದ್ಯುನ್ಮಾನ ಸಂಗ್ರಹಣಾ ವೇದಿಕೆಯ (e-procurement portal) ಮೂಲಕ

ಟೆಂಡರ್ಗಳನ್ನು ಆಹ್ವಾನಿಸಲಾಗಿದೆ. ಸದರಿ ಟೆಂಡರ್ನ್ನು ದಿನಾಂಕ: 28.04.2022

ರಿಂದ 13.05.2022 ರವರೆಗೆ ಸಲ್ಲಿಸಬಹುದಾಗಿದ್ದು, ಟೆಂಡರ್ ದಾಖಲಾತಿ, ಷರತ್ತು ನಿಬಂಧನೆಗಳು ಹಾಗೂ ಭದ್ರತಾ ಠೇವಣಿ (EMD) ಕುರಿತಂತೆ ಹೆಚ್ಚಿನ

ಮಾಹಿತಿಯನ್ನು http://eproc.karnataka.gov.in. (ತೋಟಗಾರಿಕೆ ಇಲಾಖೆ) ರಲ್ಲಿ

ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ : ದೂ. ಸಂಖ್ಯೆ : 080–22236837,

ಕೋವಿಡ್-19 ಲಕ್ಷಣಗಳು ಇವೆಯೇ? ಸಂಪರ್ಕಿಸಿ, ಆಪ್ತಮಿತ್ರ ಸಹಾಯವಾಣಿ 14410

ತಾತಯ್ಯಎಂ.ವಿ. ಶ್ರೀನಿವಾಸ್, ಸಲೀಂ ಪಾಷ, ಶಿವಾನಂದ್, ಮಾರಯ್ಯ,

ವಸಂತಮ್ಮ, ಸೌಭಾಗ್ಯಮ್ಮ ಮತ್ತಿತರರು

ದಹಲಯಲ್ಲ ಕೇಜ್ರ, ದೀದಿ ಭೇಟ

ನವದೆಹಲ್ಲಿ, ಏ. 30- ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಭೇಟಿ ಮಾಡಿ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ನವದೆಹಲಿಯ ಅಧಿಕೃತ ನಿವಾಸದಲ್ಲಿ ಈ ಸಭೆ ನಡೆದಿದೆ ಎಂದು ತಿಳಿದು ಬಂದಿದೆ

ಈ ವರ್ಷದ ಆರಂಭದಲ್ಲಿ ನಡೆದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ರಿ ಪಕ್ಷಗಳು ಹಣಾಹಣಿ ನಡೆಸಿದ್ದವು. ಗೋವಾ ಚುನಾವಣೆಯಲ್ಲಿ ಟಿಎಂಸಿ ಯಾವುದೇ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು. ಆದರೆ, ಆಮ್ ಆದ್ದಿ ಪಕ್ಷ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜಸ್ಪೀಸ್ ಕಾನ್ಲ್ಲೇವೃಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೆಹಲಿಯಲ್ಲಿದ್ದಾರೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಹೈಕೋರ್ಟ್ ಸಿಜೆಗಳು ಹಾಗೂ ಸಿಎಂಗಳ

IN THE COURT OF HON'BLE CHIEF JUDGE CUM MACT CITY CIVIL COURT AT:HYDERABAD O.P.NO.2508 OF 2021

BETWEEN Makthala Poshaiah ...Petitioner

AND

K.Vamshi Krishna and Another

.Babu Jonnalagadda,S/o.Nageswa Rao.Occ:Owner of the car Br.No.KA-50B0009, R/o.# 631,17th Main 62nd ross, Bhashyam Circle, Rajajinagar Banglore-560010. Please take Notice that the above

med Petitioner filed above O gainst you and other ompensation, Praying that the lon'ble court for grant of compensaon infavor of the petitioner. The Hon'ble Court posted the above case on 24/6/2022, at 10.30 am for you appearance either inperson or through n advocate, failing which the case wi be heard and decided on merits in you

(BY ORDER OF COURT)

V.Venkateshwara Rao, Advocate # 9-52/4, Bandi Sathaiah Colony,

ಹಣ್ಣು, ಹೂವು ಮತ್ತು ತರಕಾರಿಗಳ 'ವಿಶೇಷ)' ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಿನ್ನಿಪೇಟೆ, ಬೆಂಗಳೂರು-23

ಸಭೆಯಲ್ಲಿ ಭಾಗವಹಿಸಲಿದ್ದಾರೆ.

2022-23, ದಿನಾಂಕ: 29-04-–: ಸಾರ್ವಜನಿಕ ಪ್ರಕಟಣೆ :–

ೆಂಗಳೂರು ಹಣ್ಣು, ಹೂವು ಮತ್ತು ತರಕಾರಿಗ ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯ ಸಿಂಗೇನ ಅಗ್ರಹಾರ ಉಪ ಮಾರುಕಟ್ಟೆ) ರಾಗಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ್ ಮಸ್ತ ರೈತ ಬಾಂಧವರು, ಪೇಟೆ ಕಾರ್ಯಕರ್ತರು ಸಾರ್ವಜನಿಕರ **೨ಗ್ರಹಾರ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಲೀಸ್**–ಕಂ-ಸೇಲ್ ಆದಾರದ ಮೇಲೆ ಮೆ: ಸುಭಾಷ್ ಪೂಟ ಮಳಿಗೆ ಸಂಖ್ಯೆ: ಎಫ್-43 ಮಾಲೀಕರು: ಶ್ರೀ ಪ ಪ್ರದೀಪ್ ಕುಮಾರ್ ಇವರು ಹಂಚಿಕೆ ಪಡೆದಿರುತ್ತಾರೆ ತ್ತು ತಮಯಂತಿ, ಇವರು ಸಮಿತಿಗೆ ಮನವಿ ಸಲ್ಲಿಸಿ, ತನ್ನ 12-03-2022 ರಂದು ನಿಧನ ಹೊಂದಿರುವುದರಿಂದ ಸದರಿ ಸಂಸ್ಥೆಯ ಮಾಲೀಕತ್ವವನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಡಲು ಅನುಮತಿ ನೀಡಬೇಕೆಂದು

ಆದುದರಿಂದ ಸದರಿ ಸಂಸ್ತೆಯಿಂದ ಯಾರಿಗಾದರು ಬಾ ಇದ್ದಲ್ಲಿ ಹಾಗೂ ಈ ಬಗ್ಗೆ ಯಾರಿಂದಲಾದರೂ ಆಕ್ಷೇಪಣೆ/ಸಲಹೆಗಳಿದ್ದಲ್ಲಿ ಹೊರಡಿಸಿದ 15 ದಿನಗಳೊಳಗಾಗಿ ದಾಖಲೆ ಸಹಿತ ಈ **ಸಿಮಿತಿಗೆ ಸಲಿಸಬಹುದೆಂದು ತಿಳಿಸಲಾಗಿದೆ ಮತ** ಅವಧಿ ಮುಗಿದ ನಂತರ ಬರುಕ ಪರಿಗಣಿಸಲಾಗುವುದಿಲ್ಲ ಹಾಗೂ ಯಾವ ಆಕ್ಷೇಪಣೆಗಳು ಬಾರದಿದ್ದಲ್ಲಿ ನಿಯಮಾನುಸಾರ ಸದರಿಯವರ ಕೋರಿಕೆಯನ್ನು ಪರಿಗಣಿಸಲಾಗುವುದು.

ವಿಡಿಸಿ ಇಂಡಿಯ ಕಮ್ಯುನಿಕೇಶನ್ನ್ ಅಮಿಟೆಡ್ CIN: L32209KA1988PLC009313

ನಂ. 10ಸಿ, 2ನೇ ಘಟ್ಟ, 1ನೇ ಮೈನ್, ಪೀಣ್ನ ಕೈಗಾರಿಕಾ ಪ್ರದೇಶ, ಬೆಂಗಳೂರು-560058

ದೂರವಾಣಿ: +91 80 28396102 / 28396291 ಇ–ಮೇಲ್: support@adckcl.com ವೆಬ್ಸೈಟ್: www.adckcl.com

ಕೋರಿರುತಾರೆ

ಷ್ಠೇರುದಾರಲಿಗೆ ಸೂಚನೆ

ಕಂಪನಿಯ ಈಕ್ವಿಟಿ ಷೇರುಗಳನ್ನು ಇನ್ವೆಸ್ಟರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್ ಗೆ (ಐಇಪಿಎಫ್) ವರ್ಗಾಯಿಸುವ ಬಗ್ಗೆ

ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ("ನಿಯಮಗಳು") ಇನ್ನೆಸ್ಟರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್ (ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನೆ, ವರ್ಗಾವಣೆ ಮತ್ತು ಮರುಪಾವತಿ) ನಿಯಮಗಳು, 2016ರ ನಿಬಂಧನೆಗಳಿಗೆ ಅನುಗುಣವಾಗಿ ಈ ಸೂಚನೆಯನ್ನು ಪ್ರಕಟಿಸಲಾಗಿದೆ.

ಸೆಕ್ಷನ್ 124(6)ರ ಕಂಪನಿ ಕಾಯಿದೆ, 2013ರ ಪ್ರಕಾರ ಓದಿಕೊಂಡಂತೆ, ಕಂಪನಿಯು ಈ ಷೇರುಗಳನ್ನು 2014–15 ರ ಆರ್ಥಿಕ ವರ್ಷಕ್ಕೆ ಘೋಷಿಸಿದ ಅಂತಿಮ ಲಾಭಾಂಶಕೆ ಅನುಗುಣವಾಗಿ, ಏಳು ವರ್ಷಗಳು ನಿರಂತರವಾಗಿ ಡಿವಿಡೆಂಡ್ಗಳು ಕ್ಷೈಮು ಆಗದಿರುವ ಷೇರುಗಳನ್ನು ಇನ್ನೆಸ್ತರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್ ಅಥಾರಿಟಿ (ಐಇಪಿಎಫ್)ಗೆ ಆಗಸ್ 02. 2022ರ ಒಳಗಾಗಿ ವರ್ಗಾಯಿಸಬೇಕಾದ ಅವಶಕತೆಯಿದೆ. ಹೇಳಲಾದ ನಿಯಮಗಳಲ್ಲಿ ತಿಳಿಸಿದ ಅವಶ್ಯಕತೆಗಳ ಅನುಸಾರ ಕಂಪನಿಯು ತನ್ನ ರಿಜಿಸ್ತಾರ್ ಮತು ಷೇರು ವರ್ಗಾವಣೆ ಏಜೆಂಟರ ಮೂಲಕ, ಮೆ॥ ಕೆಫಿನ್ ಟೆಕ್ಫಾಲಜೀಸ್ ಪ್ರೈವೇಟ್ ಲಿಮಿಟೆಡ್, ಸೂಕ್ತ ಕ್ರಮ ಕೈಗೊಳ್ಳಲು ಅಂತಹ ಸಂಬಂಧಪಟ್ಟ ಎಲ್ಲಾ ಷೇರುದಾರರಿಗೆ ಪ್ರತ್ಯೇಕವಾಗಿ ಸಂವಹನ ನಡೆಸಿದೆ.

ಅಂತಹ ಷೇರುದಾರರ ಮಾಹಿತಿಯನ್ನು ಕಂಪನಿಯ ವೆಬ್ಸೈಟ್ www.adckcl.com ನಲ್ಲಿ ಸೂಚಿಸಲಾಗಿದೆ. ಸಂಬಂಧಪಟ್ಟ ಷೇರುದಾರರು ವೆಬ್ಸೈಟ್ನ **'ಇನ್ವೆಸ್ತರ್ ಸೆಕ್ಷನ್**' ಉಲ್ಲೇಖವನ್ನು ಆಧರಿಸಿ, ಇನ್ಎಸ್ಟರ್ ರಿಲೇಷನ್ಸ್ / ಅನ್ಕ್ಲೈಮ್ಡ್ ಡಿವಿಡೆಂಡ್ ವಿವರಗಳನ್ನು ಐಇಪಿಎಫ್ಗೆ ವರ್ಗಾವಣೆಯಾಗಬೇಕಾದ ನಗದೀಕೃತವಲ್ಲದ ಡಿವಿಡೆಂಡ್ಗಳು ಮತ್ತು ಷೇರುಗಳನ್ನು ಪರಿಶೀಲಿಸಲು ಕೋರಲಾಗಿದೆ.

ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಷೇರುದಾರರು ಮತ್ತು ಷೇರುಗಳನ್ನು ಐಇಪಿಎಪ್ಗೆ ವರ್ಗಾಯಿಸಲು ಅರ್ಹರಾಗಿರುತಾರೆ. ಕಂಪನಿಯು ಹೇಳಿದ ನಿಯಮಗಳ ಪಕಾರ ಮತು ಅಂತಹ ವಿಷಯದ ಮೇಲೆ ಐಇಪಿಎಪ್ಗೆ ಷೇರುಗಳನ್ನು ವರ್ಗಾಯಿಸಲು ಅವರು ಹೊಂದಿರುವ ಮೂಲ ಷೇರುಗಳ ಬದಲಾಗಿ ನಕಲಿ ಷೇರು ಪ್ರಮಾಣಪತ್ರಗಳನ್ನು ಕಂಪನಿಯು ನೀಡುವುದನ್ನು ಗಮನಿಸಬಹುದು ಹಾಗೂ ಅವರ ಹೆಸರಿನಲ್ಲಿ ನೋಂದಾಯಿಸಲಾದ ಮೂಲ^{್ನ}ಷೇರು ಪ್ರಮಾಣಪತ್ರಗಳು ಸ್ವಯಂಚಾಲಿತವಾಗಿ ರದ್ದಾಗಲಿವೆ ಹಾಗೂ ಅವುಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಕಂಪನಿಯು ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ ವಿವರಗಳನ್ನು ಈ ನಿಯಮಗಳಿಗೆ ಅನುಸಾರವಾಗಿ ಐಇಪಿಎಫ್ಗ್ ಭೌತಿಕ ಷೇರುಗಳನ್ನು ವರ್ಗಾಯಿಸಲು ಕಂಪನಿಯು ನಕಲಿ ಷೇರು ಪಮಾಣಪತ್ರಗಳ ವಿತರಣೆಗೆ ಸಂಬಂದಿಸಿದಂತೆ ಷೇರುದಾರರು ಗಮನಿಸಬೇಕಾದ ಅಂಶವಾಗಿದೆ. ಷೇರುಗಳು ಡಿಮ್ಲಾಟ್ ರೂಪದಲ್ಲಿರುವ ಸಂದರ್ಭದಲ್ಲಿ, ಷೇರುಗಳನ್ನು ನೇರವಾಗಿ ಐಇಪಿಎಫ್ಗೆ ವರ್ಗಾಯಿಸಲು ಠೇವಣಿದಾರರಿಗೆ ಅಗತ್ಯವಾದ ಸೂಚನೆಗಳನ್ನು ನೀಡುವುದರಿಂದ ವರ್ಗಾವಣೆಯ ಮೇಲೆ ಪರಿಣಾಮ ಬೀರುತ್ತದೆ.

ಒಂದು ವೇಳೆ ಕಂಪನಿ / ಮೆ॥ ಕೆಫಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಜಲೈ31, 2022 ರೊಳಗೆ ಸಂಬಂಧಪಟ್ಟ ಷೇರುದಾರರಿಂದ ಪಾವತಿಯಾಗದ ಡಿವಿಡೆಂಡ್ ಕ್ಲೈಮ್ ಬಗ್ಗೆ ಯಾವುದೇ ರೀತಿಯ ಸಂವಹನ ಸ್ವೀಕೃತವಾಗಿಲ್ಲವೆಂದಾದರೆ, ಕಂಪನಿಯು ನಿಯಮಗಳ ಅನುಸಾರವಾಗಿ ನಂತರದಲ್ಲಿ ಯಾವುದೇ ರೀತಿಯ ಸೂಚನೆಗಳನ್ನು ನೀಡದೆ ಷೇರುಗಳನ್ನು ಐಇಪಿಎಫ್ ಗೆ ವರ್ಗಾಯಿಸುತ್ತದೆ. ಡಿವಿಡೆಂಡ್ ಮತ್ತು ಷೇರುಗಳನ್ನು ಐಇಪಿಎಫ್ ಅಥಾರಿಟಿಯ ಅಕೌಂಟ್ಗೆ ವರ್ಗಾಯಿಸಿದ ನಂತರ ಅಂತಹ ಡಿವಿಡೆಂಡ್ ಮತ್ತು ಷೇರುಗಳಿಗೆ ಸಂಬಂಧಿಸಿದಂತೆ ಕಂಪನಿಯ ವಿರುದ್ಧ ಯಾವುದೇ ಕ್ಲೈಮು ಇರುವುದಿಲ್ಲ. ಅಂತಹ ಷೇರುಗಳಿಂದ ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಪ್ರಯೋಜನಗಳನ್ನು ಸಹ ಐಇಪಿಎಫ್ಗೆ ವರ್ಗಾಯಿಸಲಾಗುವುದು ಎಂಬುದನ್ನು ಸಂಬಂಧಪಟ್ಟ ಎಲ್ಲಾ ಷೇರುದಾರರಿಗೆ ಈ ಮೂಲಕ

ಷೇರುದಾರರು ಗಮನಿಸಬೇಕಾದುದೇನೆಂದರೆ, ಅನ್ ಕ್ಲೈಮ್ಡ್ ಡಿವಿಡೆಂಡ್ ಮತ್ತು ಐಇಪಿಎಫ್ ಗೆ ವರ್ಗಾವಣೆಯಾದ ಷೇರುಗಳು ಹಾಗೂ ಅದರ ಎಲ್ಲ ಪ್ರಯೋಜನಗಳು ಸೇರಿದಂತೆ ಎರಡೂ ಇದ್ದಲ್ಲಿ, ಅವುಗಳನ್ನು ನಿಗದಿತ ನಮೂನೆಯ ಅರ್ಜಿ ಐಇಪಿಎಫ್–5 ನ್ನು ಆನ್ಲೈನ್ ಮೂಲಕ ಐಇಪಿಎಫ್ ಪ್ರಾಧಿಕಾರಕ್ಕೆ ಸಲ್ಲಿಸುವುದು ಹಾಗೂ ಭೌತಿಕ ಪ್ರತಿಯನ್ನು ಕಂಪನಿಯೆ ನೋಡಲ್ ಅಧಿಕಾರಿಗೆ ಅಗತ್ಯ ದಾಖಲೆಗಳೊಂದಿಗೆ ಐಇಪಿಎಫ್ ಅರ್ಜಿ–5 ನ್ನು ಸಲ್ಲಿಸಿ ಅವುಗಳನ್ನು

ಮೇಲಿನ ವಿಷಯದ ಕುರಿತು ಯಾವುದೇ ಪ್ರಶ್ನೆಗಳಿಗೆ, ಸಂಬಂಧಪಟ್ಟ ಷೇರುದಾರರು ಕಂಪನಿಯ ರಿಜಿಸ್ತಾರ್ ಮತ್ತು ಷೇರು ವರ್ಗಾವಣೆ ಏಜೆಂಟ್, ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್, ಸೆಲೆನಿಯಮ್ ಟವರ್ ಬಿ, ಪ್ಲಾಟ್ ನಂ. 31 & 32, ಹಣಕಾಸು ಜಿಲ್ಲೆ, ನಾನಕ್ರಾಮ್ಗುಡ, ಸೆರಿಲಿಂಗಂಪಲ್ಲಿ ಮಂಡಲ್, ಹೈದರಾಬಾದ್–500032, ತೆಲಂಗಾಣ, ಟೋಲ್ ಫೀ ನಂ. 1800-309-4001; ಅಥವಾ ಇಮೇಲ್: einward.ris@kfintech.com ಸಂಪರ್ಕಿಸಬಹುದಾಗಿದೆ.

ಎಡಿಸಿ ಇಂಡಿಯ ಕಮ್ಯುನಿಕೇಶನ್ಸ್ ಲಿಮಿಟೆಡ್ ಪರವಾಗಿ

ಸ್ಥಳ : ಬೆಂಗಳೂರು ಆರ್ ಗಣೇಶ್

ವಿನಾಂಕ: ಏಪ್ರಲ್ 30, 2021

ಕಂಪನಿ ಕಾರ್ಯದರ್ಶಿ

ಸಂಭ್ರಮ ಸಡಗರದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

ಕೆ.ಆರ್.ಪುರ,ಏ.30-ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿಯ ಪುರಾತನ ದೊಡ್ಡಮ್ಮದೇವಿ, ಮದ್ದೂರಮದೇವಿ, ಶ್ರೀಗಂಗಮದೇವಿ ಜಾತ್ರಾ ಮಹೋತ್ತವ ಮತ್ತು ಮರ ಉತ್ತವ ಅದ್ದೂರಿಯಾಗಿ ಸಂಭಮ ಸಡಗರದಿಂದ ನಡೆಯಿತು. ಅನಾದಿ ಕಾಲದಿಂದಲೂ

ಪ್ರತಿವರ್ಷದಂತೆ ಬರುತ್ತಿದ್ದು, ಒಂದು ವಾರಗಳ ಕಾಲ ಜಾತ್ರಾ ಮಹೋತ್ಸವವನ್ನು ಗ್ರಾಮಸ್ಥರು ಸಂಭಮದಿಂದ ಆಚರಿಸಿದರು. ಮೊದಲ ದಿನ ಸೋಮವಾರ

ಮಾಡಿಕೊಂಡು

ಈಶ್ರರ, ಆಂಜನೇಯ,ವೇಣುಗೋಪಾಲ ಸ್ವಾಮಿ ದೇವರುಗಳಿಗೆ ಬೆಲ್ಲದ



ಮುನೇಶ್ವರ ಸ್ವಾಮಿ, ಪ್ಲೇಗಮ್ಮ ದೇವಿ,ನರಡೇರವುದೇವಿ, ಗ್ರಾಮ ದೇವತೆಗಳಿಗೆ ದೇವಿಯ ಹೊಳೆ ಪೂಜೆಯನು.

ದೇವರುಗಳಿಗೆ ದೀಪೋತ್ಸವ ಹಾಗೂ ಕೆಂಡ ಹಾಯಿಸುವುದು ಬಾಯಿ ಬೀಗ ಹರಿಕೆ ನಡೆಯಿತು

ಗುರುವಾರ



<mark>ಜಜೆಪಿ ಸರ್ಕಾರದ ಜನವಿರೋ</mark>ಥಿ, ವಿಕಲ ಜೇತನರ ವಿರೋಥಿ ನಡವಆಕೆಯನ್ನು ಖಂಡಿಸಿ ರಾಜ್ಯ ಎನ್ಎಸ್ಯಾಯಾ ರಾಜ್ಯಾಧ್ಯಕ್ಷರಾದ ಕೀರ್ತ ಗಣೀಶ್ ರವರ ನೇತೃತ್ವದಲ್ಲ ಕಾಂಗ್ರೆಸ್ ಭವನದ ಮುಂಭಾಗ ಇಂದು ಪ್ರತಿಭಟನೆ ನಡೆಸಲಾಯಿತು. ವಿದ್ಯಾರ್ಥಿ ಮುಖಂಡರಾದ ಸಂದೀಪ್, ಪ್ರದೀಪ್ ಗೌಡ, ಅಶಿಕ್ ಗೌಡ, ದೀಪಿಕಾ ರೆಡ್ಡಿ ಮತ್ತಿತರು ಭಾಗವಹಿಸಿದ್ದರು.

46, Shiva Plaza, Opp. Rice Memorial Church

Avenue Road, (Near Mysore Bank), B'Iore-560 002

Tel: 22272244, 22229444.

* Hall marked Antique Jewellery

* Innovative Chain & Jewellery

* Exclusive Stone Jewellery

ಒಂದು ವರ್ಷ ತುಂಬಿದ ನಂತರ ಹರಕೆ ಹೊತ್ತ ಮಕ್ಕಳನ್ನು ಸಿಡಿ ಮರ ಉತ್ತವ ದಲ್ಲಿ ಪಾಲ್ಗೊಂಡಿದ್ದರು. ಶನಿವಾರ ಸಂಜೆ ಐದು ಗಂ– ಶ್ರೀಮದ್ದೂರಮ್ಮ,ಶ್ರೀಸವ ಾರಯ್ಯ, ಶ್ರೀಗಂಗಮ್ಮ ದೇವಿ ದೇವರುಗಳಿಗೆ ಮುತ್ತಿನ ಪಲ್ಲಕ್ಕಿ

ಉತ್ತವದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸಾಕ್ಷಿಯಾಗಲಿದ್ದುಜಾತ್ರಾ ച്ചത്ശ ഭ ള്ച്ച് ച്റ്റു ಕಣ್ಯುಂಬಿಕೊಳ್ಳಲಿದ್ದಾರೆ. ಕಲ್ತೆರೆ,ಚನ್ನಸಂದ್ರ, ಬೀಳಿಶಿವಾಲೆ, ಕೆ ನಾರಾಯಣಪುರ, ಕೊತ್ತನೂರು, ಬೈರತಿ, ನಗರೇಶ್ವರ ನಾಗೇನಹಳ್ಳಿ, ಕಣ್ಲೂರು, ಕಾಡುಸೊಣ್ಣಪ್ಪನಹಳ್ಳಿ, ಹೊಸೊರು ಬಂಡೆ, ಚಿಕ್ಕಗುಬ್ಬಿ, ಬೈರತಿ ಬಂಡೆ, ನಾಡಗೌಡ ಗೊಲ್ಲಹಳ್ಳಿ, ಬಂಡೆಬೊಮ್ನಸಂದ್ರ, ಯರಪ್ಪನಹಳ್ಳಿ, ಕಾಡಾಆಗ್ರಹಾರ, ರಾಂಪುರ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ

ಮಾರುತಿ ಕುಮಾರ್, ನಂಜೆಗೌಡ, ಡಿ ಎನ್ ಪ್ರಕಾಶ್, ಮುನಿರಾಜ್, ಎ ಬಸವರಾಜ್, ಕೃಷ್ಣ ಮುರ್ತಿ, ವಿ ಮದು,ಕೆ ಮಂಜುನಾಥ್, ಡಿ ಜೆ ಮುನಿರಾಜ್ ಹಾಗೂ ಸುತ್ತಮುತ್ತಲಿನ ಸುಮಾರು 32 ಗ್ರಾಮದ ಜನರು

ರಾ ಅಧಿಕಾರಿ ಹೆಸರಲ್ಲ 89 ಲಕ್ಷ ವಂಚನೆ: ಬದೀಮನ ಬಂಧನ

ಇಂಟಲಿಜೆನ್ ಬ್ಯೂರೋ ಅಧಿಕಾರಿ ಎಂದು ನಂಬಿಸಿ ವೀಸಾ ಸಮಸ್ಯೆ ಬಗೆಹರಿಸುವುದಾಗಿ 89 ಲಕ್ಷ ಪಡೆದು ವಂಚಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ವೈಟ್ಫೀಲ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಹರಹಂತ್ ಮೋಹನಕುಮಾರ್ ಲಕ್ಕವಳ್ಳಿ ಅಲಿಯಾಸ್ ಆನಂದ (33) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಗಿರೀಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತ ಆರೋಪಿಯು ಕಳೆದ ಏಪ್ರಿಲ್ 26 ರಂದು ಸುನಾಸಕ್ಷೇನಾ ಎಂಬುವರು ಕೌಲಾಲಮ್ಪುರಕ್ಕೆ ಪ್ರಯಾಣ ಮಾಡುವಾಗ ತನ್ನನ್ನು ಇಂಟಲಿಜೆನ್ಸ್ ಹಾಗೂ

ಬೆಂಗಳೂರು, ಏ. 30- ಅಧಿಕಾರಿಯಾಗಿ ಕೆಲಸ ಮಾಡುವುದಾಗಿ

ಬೆಳಂಧೂರು ಸಿಬ್ಪಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಅವರನ್ನು ವಿಮಾನದಲ್ಲಿ ಪ್ರಯಾಣ

ಮಾಡುವಾಗ ಮಾಡಿಕೊಂಡಿದ್ದು, ಬಾಯ್ಬಿಟ್ಟಿದ್ದಾನೆ. ರಾ

ಪರಿಚಯ ಮಾಡಿಕೊಂಡು ವಂಚನೆ ನಡೆಸಿದ್ದಾನೆ ಎಂದು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಇನ್ನ್ ಪೆಕ್ಟರ್ ಮಹೇಂದ್ರಕುಮಾರ್ ಮತ್ತವರ

ಆರೋಪಿಯು ಸುನಾಸಕ್ಷೇನಾ ಸಮಸ್ಯೆ ಬಗೆಹರಿಸುವುದಾಗಿ ಹಂತ ಹಂತವಾಗಿ 89 ಲಕ್ಷದ ವರೆಗೆ ಹಣ ಪಡೆದು ವಂಚನೆ ನಡೆಸಿರುವುದನ್ನು


dnondusas for Men & Women

Woollens Bespoke Tailoring 🕜 080 - 4174 4577, 4174 4588, 2287 4701

Kanchipuram **Designer Sarees** Chiffons Crepes **Printed Silks Mysore Silks Tussar Silks** Suits Sherwanis **Ethnics Formals Casuals** Cottons







ಮದ್ದುರಮ್ಮ, ಗಂಗಮ್ಮದೇವಿ

ಹಾಗೂ ಶುಕ್ರವಾರ ಬೆಳಿಗ್ಗೆ ಮಹಾ ಮಂಗಳಾರತಿ ಮತ್ತು ಅನ್ನಸಂತರ್ಪಣೆ, ಸಿಡಿ ಪರೀಕ್ಷೆ ಹಾಗೂ ಜಾತ್ರೆಯನ್ನು

ಪಾಲ್ಗೊಂಡಿದ್ದರು.